



ನಗರಸಭಾ ಕಾರ್ಯಾಲಯ, ಹರಿಹರ.

ಫೋನ್: 08192-244266, Website: www.hariharcity.gov.in

ನಂ: ನಸಹ/ಘತ್ಯಾನಿ/ ಸಿಆರ್-21/06-07

ದಿನಾಂಕ:28/07/2007

ದರಪಟ್ಟಿ ಕೋರಿ ಪ್ರಕಟಣೆ

ಹರಿಹರ ನಗರಸಭೆಯು ನಗರದಲ್ಲಿ ಪ್ರಾಥಮಿಕ ತ್ಯಾಜ್ಯ ಸಂಗ್ರಹಣೆಗಾಗಿ ಸ್ವಸಹಾಯ ಗುಂಪುಗಳಿಗೆ 6 ಬಿನ್‌ಗಳ ಪುಷ್‌ಕಾರ್ಟ್‌ಗಳನ್ನು ಖರೀದಿಸಲು ಉದ್ದೇಶಿಸಿದ್ದು, ಆಸಕ್ತ ಸ್ಥಳೀಯ ಪೂರೈಕೆದಾರರಿಂದ ದರಪಟ್ಟಿಗಳನ್ನು ಆಹ್ವಾನಿಸುತ್ತದೆ. ಆಸಕ್ತಿಯುಳ್ಳ ಪೂರೈಕೆದಾರರು ತಮ್ಮ ದರಪಟ್ಟಿಗಳನ್ನು ಶೀಲ್ ಮಾಡಿದ ಲಕೋಟೆಯಲ್ಲಿಟ್ಟು ದಿ: 04-08-07ರಂದು ಸಾಯಂಕಾಲ 4:00 ಗಂಟೆಯೊಳಗೆ ಪೌರಾಯುಕ್ತರು, ನಗರಸಭೆ, ಹರಿಹರ ಇವರಿಗೆ ತಲುಪಿಸುವುದು.

ನಿರ್ದಿಷ್ಟತೆ	ಪ್ರಮಾಣ	ದರ
<p>A) TYPE: Pushing type hand cart fabricated out of MS angles and flats with raised handle bar of width same as cart height of 800 mm from the base at maximum angle of 45° to horizontal 2 wheels of diameter of 500 mm fabricated out of MS angles and flats with sealed bearing. One support is the front with a diameter of 200 mm .Two supports on the side of handle to stand the cart in position.</p> <p>B) CART: The cart dimensions shall be as per drawing suitable to accommodate 4 bins at one level fabricated out of MS angles and flats with rigid welded connections. Frame towards the handle raised. 4.6 mm thick hooks placed at 30 cm c/c to hang bags. A closed hook of 16 mm rod for screening the cart. Height at container top level shall be then 0.65 +- 0.01 m.</p> <p>C) PAINTING: Superior quality to ensure long lasting structure suitable for use for handling raw garbage under corrosive operations. Color shade optional from standard colors offered by the Supplier.</p> <p>D) CONTAINERS: 6 numbers as per specification given separately</p> <p>For storing and handling municipal solid wastes and suitable for being lifted by hand into hand carts and tricycles. The bins shall be made of polythelene. They shall be of capacity of 40 litres and of dimensions in attached drawing. The bins shall be stackable. The lifting handles would be integrated into the frame and be capable of the loads specified.</p> <p>I. TYPE: Capacity of 40 liter with adequate strength to handle a weight of 25 kg. The actual dimensions are as per enclosed drawing. Colour to be light green.</p> <p>II. MATERIALS: Virgin Linear low-density polyethylene (LDPE) or high-density polyethylene (HDPE) with UV stabilization. The material specification shall be as given in table 1 at the end of the specifications sheet. Central Institute of Plastic and Engineering Technology (CIPET) certification is necessary.</p> <p>III. CONSTRUCTION DETAILS:</p> <ul style="list-style-type: none"> • Top dimension: 325 x 325 mm ; Bottom dimension: 290 x 290 mm • Overall height: 325 mm ; Size tolerance 3 mm except wall thickness • In built stiffener in the bottom 15 mm wide and 10 mm deep. • Ribs shall be provided on the bottom side. ; Handle 8 mm M.S. Bar with M.S strips on both sides of handle. ; All side thickness should be 3 mm thick 5 % ;Bottom thickness shall be 4 mm. • Four holes shall be provided on bottom having a 10 mm diameter. • Corner radius of the bucket should be increased starting from bottom to top as given in drawing. ;The bin shall be embossed as per order of 2" width. <p>IV. HANDLE: The handle for lifting the bin would be integral to the structure of the bin. It shall be provided with the necessary reinforcement to handle the design weight for lifting with adequate factor of safety. The shape and size would be as per design of the lifting tackle.</p> <p>DURABILITY: The bin shall be of proven design and performance. There shall be no air entrapment during molding process.</p>	41	

ಸಹಿ/-

ಪೌರಾಯುಕ್ತರು
ನಗರಸಭೆ, ಹರಿಹರ

ಪ್ರತಿ: ಕಛೇರಿಯ ಸೂಚನಾ ಫಲಕ ಹಾಗೂ ವೆಬ್‌ಸೈಟ್‌ನಲ್ಲಿ ಪ್ರಕಟಣೆಗಾಗಿ